

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

|| ತಿರುವಾಯ್ಮೊಳಿ ತ್ತನಿಯನ್ಗಳ್ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕರ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ತಿರುವಾಯ್ಮೊಳಿ ತ್ತನಿಯನ್ಗಳ್ ॥

ನಾಥಮುನಿಗಳ್ ಅರುಳಿಚ್ಚೆಯ್ದುದು

ಭಕ್ತಾಮೃತಂ ವಿಶ್ವಜನಾನುವೋದನಂ

ಸರ್ವಾರ್ಥದಂ ಶ್ರೀಶರಕೋಪವಾಙ್ಮಯಂ |

ಸಹಸ್ರಶಾಖೋಪನಿಷತ್ಸಮಾಗಮಂ

ನಮಾಮ್ಯಹಂ ದ್ರಾವಿಡವೇದಸಾಗರಂ ||

ಈಶ್ವರಮುನಿಗಳ್ ಅರುಳಿಚ್ಚೆಯ್ದುದು

ತಿರುವಱುದಿ ನಾಡೆನ್ನುಂ ತೇ ಕುರುಗೂರ್ ಎನ್ನುಂ *

ಮರುವಿನಿಯ ವಣ್ಣೊರುನಲ್ ಎನ್ನುಂ * - ಅರುಮಱ್ಪಿಗಳ್

ಅಂದಾದಿ ಶೆಯ್ಯಾರ್ ಅಡಿಯಿಣೈಯೇ ಎಪ್ಪೊಱುದುಂ *

ಶಿಂದಿಯಾಯ್ ನೆಂಜೇ ! ತೆಳಿಂದು

ಶೊಟ್ಟೈ ನಮ್ಬಿಗಳ್ ಅರುಳಿಚ್ಚೆಯ್ದುದು

ಮನತ್ತಾಲುಂ ವಾಯಾಲುಂ ವಣ್ ಕುರುಗೂರ್ ಪೇಣುಂ *

ಇನತ್ತಾರೈಯಲ್ಲಾ ದಿಱ್ಪಿಂಜೇ * - ತನತ್ತಾಲುಂ

ಏದುಂ ಕುಱ್ಪಿವಿಲೇ ಎಂದೈ ಶಡಗೋಬ್ *

ಪಾದಂಗಳ್ ಯಾಮುಡೈಯ ಪಱ್ಪು

Attention: Please note that the letters ಱಿ and ಱಿ denote μ and η respectively, in Tamil. Also note that ಱ್ಱಿ sounds almost like ಱ್ರಿ, ಱ್ಱಿ like ಱ್ರಿ, and so on. The consonant-cluster ಱ್ಱಿ is pronounced somewhere between ಱ್ರಿ and ಱ್ಱಿ. It is, however, colloquially acceptable to pronounce the clusters ಱ್ಱಿ and ಱ್ಱಿ as ತ್ತ and ನ್ನ, respectively.

ಅನಂದಾಱ್ವಾರ್ ಅರುಳಿಚ್ಚೆಯ್ದು

ಏಯ್ಂದಬೆರುಂಗೀರ್ತ್ತಿ ಇರಾಮಾನುಸಮುನಿ ತರ್ *
 ವಾಯ್ಂದಮಲರ್ ಪ್ಪಾದಂ ವಣಂಗುಗಿನ್ನೇ * -ಆಯ್ಂದ ಪೆರುಂ
 ಶೀರಾರ್ ಶಡಗೋಬ್ ಶೆಂದಮಿಱ್ ವೇದಂ ತರಿಕ್ಕುಂ *
 ಪೇರಾದ ಉಳ್ಳಂ ಪೆಱ

ಭಟ್ಟರ್ ಅರುಳಿಚ್ಚೆಯ್ದವೈ

ವಾರ್ ತಿಗಲುಂ ಶೋಲೈ ಮದಿಳರಂಗರ್ ವಣ್ ಪುಗಱ್ವೇಲ್ *
 ಆನ್ ತಮಿಱ್ ಮಱೈಗಳ್ ಆಯಿರಮುಂ * -ಈನ್
 ಮುದಳಾಯ್ ಶಡಗೋಬ್ ಮೊಯ್ಯಾಲ್ ವಳರ್ತ್ತ *
 ಇದತ್ತಾಯ್ ಇರಾಮಾನುಸರ್

ಮಿಕ್ಕ ಇಱೈನಿಲೈಯುಂ ಮೆಯ್ಯಾಂ ಉಯಿನಿಲೈಯುಂ *
 ತಕ್ಕ ನೆಱೈಯುಂ ತಡೈಯಾಗಿತ್ತೊಕ್ಕಿಯಲುಂ *
 ಊಱ್ವಿನೈಯುಂ ವಾಱ್ವಿನೈಯುಂ ಓದುಂ ಕುರುಗೈಯರ್ ಕೋ *
 ಯಾಱಿನಿಶೈ ವೇದ ತ್ತಿಯಲ್

|| ನಮ್ಮಾಱ್ವಾರ್ ತಿರುವಡಿಗಳೇ ಶರಣಂ ||